



ನನ್ನ ಭಾಗದ ಸೂರ್ಯನನ್ನು ತಿಂದುಬಿಟ್ಟರು!

ಪ್ರಸಿದ್ಧ ಹಿಂದಿ ಕವಿ ಜಾವೇದ್ ಅಖ್ತರ್ ತಮ್ಮ ಒಂದು ಪದ್ಯದಲ್ಲಿ ಹೀಗೆ ಬರೆಯುತ್ತಾರೆ:

ಗಗನ ಚುಂಬಿಗಳ ದೆಸೆಯಿಂದ
ನನ್ನ ಮನೆ ಬಿದ್ದುಹೋಯಿತು,
ಕೆಲವು ಜನ ನನ್ನ ಭಾಗದ
ಸೂರ್ಯನನ್ನು ತಿಂದುಬಿಟ್ಟರು!

ನಗರಾರಣ್ಯ ಉಂಟು ಮಾಡಿರುವ ಕ್ರೌರ್ಯವನ್ನು ಅತ್ಯಂತ ವಿಷಾದದ- ನೋವಿನ ದೃನಿಯಲ್ಲಿ ಈ ಪದ್ಯ ಅಭಿವ್ಯಕ್ತಿಸುತ್ತದೆ. ಈ ಸ್ಥಿತಿಗೆ ಈ ಶೋಷಿತರನ್ನು ತಂದ ಗಗನ ಚುಂಬಿಗಳ ತಣ್ಣನೆಯ ಮನಸ್ಥಿತಿಯ ಕ್ರೌರ್ಯವನ್ನು ಸಮರ್ಪಕವಾಗಿ ಅಭಿವ್ಯಕ್ತಿಸುತ್ತದೆ ಈ ಪದ್ಯದ ಸಾಲುಗಳು. 'ನನ್ನ ಭಾಗದ ಸೂರ್ಯನನ್ನೇ ತಿಂದುಬಿಟ್ಟರು' -ಎಂಬ ಉಕ್ತಿಯಲ್ಲಿ ಬಡವರ- ಗುಡಿಸಲು ವಾಸಿಗಳ ಮೇಲೆ ಶ್ರೀಮಂತರು- ನಗರ ನಿರ್ಮಾಣಕಾರರು ಎಸಗುತ್ತಿರುವ ಅಮಾನವೀಯ ಹಲ್ಲೆಯ ಪರಿಣಾಮವನ್ನು ಅನುಭವಕ್ಕೆ ತಂದುಕೊಳ್ಳಬಹುದು.

ಪ್ರಕೃತಿ-ಮಾನವ ಸಂಬಂಧ ತಾಯಿ ಮಕ್ಕಳ ಸಂಬಂಧದಂಥ ಅನುಭವ. ಅದರ ಅನುಬಂಧದ ತಾಳ-ಕೊಂಡಿ ತಪ್ಪಿದಾಗ ಪ್ರಕೃತಿ ಮಕ್ಕಳಲ್ಲಿ ಅನಾಥಭಾವ ಕಾಡುತ್ತದೆ. ಸೂರ್ಯ ಬೆಳಕನ್ನಷ್ಟೇ ನೀಡುವುದಿಲ್ಲ. ಅವನು ತನ್ನ ಶಾಖ ರಶ್ಮಿಯಿಂದ ಜೀವದ ಮಿಡಿತವನ್ನು ನಿರಂತರವಾಗಿಸುತ್ತಾನೆ. ಸೂರ್ಯನು ಸೃಷ್ಟಿಯ ಶಕ್ತಿ ಮೂಲಗಳಲ್ಲೊಂದು ಮುಖ್ಯ ಚೇತನ. ಅವನು ಶೀಘ್ರಲತೆಯನ್ನು ತೊಲಗಿಸಿ ಚಿಟುವಟಿಕೆಯನ್ನು ಕ್ರಿಯಾಶೀಲಗೊಳಿಸುತ್ತಾನೆ. ನಗರಾರಣ್ಯಗಳು ಸಾಮಾನ್ಯರ ಚೇತನ ಶಕ್ತಿಯಾದ ಸೂರ್ಯನನ್ನೇ ತಮ್ಮ ಗಗನ ಚುಂಬಿ ಕಟ್ಟಡಗಳಿಂದ ಮರೆ ಮಾಡಿರುತ್ತವೆ.

ಪ್ರಕೃತಿಯನ್ನು ಅರಿತು ಅದರ ಮಕ್ಕಳೊಡನೆ ಸಹಬಾಳಿ ಮಾಡಿದ ಪಕ್ಕದಲ್ಲಿ ಅದು ತನ್ನೆಲ್ಲ ಮಕ್ಕಳನ್ನು ಸಮಾನವಾಗಿ ಕಾಪಾಡುತ್ತದೆ. ಆದರೆ ಮಾನವ ತನ್ನ ದುರಾಸೆಯಿಂದ ಪ್ರಕೃತಿಯ ಸಮಸ್ತ ಸೃಷ್ಟಿಯೆಲ್ಲವೂ 'ತನಗಾಗಿಯೇ ಇರುವುದು' ಎಂಬ ಸ್ವಾರ್ಥ ಬುದ್ಧಿಯಿಂದ ಪ್ರಕೃತಿಯನ್ನು ಕಬಳಿಸುತ್ತಿದ್ದಾನೆ. ಅವನಿಗೆ 'ನೆಲದ ಬಾಯಾರಿಕೆ' ಹಿಂಗುತ್ತಲೇ ಇಲ್ಲ! ಅವನಿಗೆ ನೆಲದ ಮೇಲೆ ಮನೆ ಕಟ್ಟಿ, ಮನೆಯ ಮೇಲೆ ಮತ್ತೆ ಮನೆ ಕಟ್ಟಿ- ಹಲವಾರು ಮಹಡಿಗಳ ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿದರೂ ತೃಪ್ತಿಯಿಲ್ಲ. ಅವನ ದುರಾಸೆ ಎಷ್ಟರಮಟ್ಟಿಗೆ ಬೆಳೆಯುತ್ತದೆಯೆಂದರೆ- ತನ್ನ ಸೋದರ ಮಾನವರನ್ನೇ ತುಳಿಯಲು ಪ್ರಾರಂಭ ಮಾಡಿ, ಅವರ ನೆಲೆಗಳನ್ನು ಒಕ್ಕಲೆಬ್ಬಿಸಿ ಅವರನ್ನು ನಿರ್ಗತಿಕರನ್ನಾಗಿಸುತ್ತಾನೆ. ಅವರ ಹೊಲ ಗದ್ದೆ

ತೋಟಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ನಗರ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ. ಅದನ್ನೇ ಅವನು 'ನಾಗರಿಕತೆ' ಎಂದು ಕರೆದುಕೊಂಡು ಬೀಗುತ್ತಾನೆ. ಅದು ದುರಾಸೆಯ ಸ್ವಾರ್ಥ ಮೂಲದ ಬೀಗಾಟ! ಇದು ಶಾಶ್ವತವಲ್ಲ. ಬಡವರ ಬಡಬಾಗಿ ಒಂದಲ್ಲ ಒಂದು ದಿನ ಆ ಸೊಕ್ಕನ್ನೆಲ್ಲ ತಿಂದು ನೋಣಿಯುತ್ತದೆಯೆಂಬ ಸತ್ಯವನ್ನು ಕುವೆಂಪು ಅವರ 'ಕಲ್ಪಿ' ಪದ್ಯ ಅನಾವರಣ ಮಾಡುತ್ತದೆ. ಆದರೆ ದುರಾಸೆಯ ಮದದಲ್ಲ ವಿಹರಿಸುವ 'ನಾಗರಿಕ' ಆ ಸತ್ಯವನ್ನು ಅರ್ಥ ಮಾಡಿಕೊಳ್ಳಲು ನಿರಾಕರಿಸುತ್ತಾನೆ. ಇದನ್ನೇ ಮಹಾತ್ಮ ಗಾಂಧೀಜಿ ಅವರು 'ಪ್ರಕೃತಿಯಲ್ಲಿ ಪ್ರತಿಯೊಬ್ಬರ ಅಗತ್ಯ ಪೂರೈಸುವಷ್ಟಿದೆ. ಆದರೆ ಪ್ರತಿಯೊಬ್ಬರ ದುರಾಸೆಯನ್ನು ಪೂರೈಸುವಷ್ಟಿಲ್ಲ' ಎಂದು ಅತ್ಯಂತ ವಿಷಾದದಿಂದ ಗುರುತಿಸಿದ್ದಾರೆ. ಇದಕ್ಕಿಲ್ಲ ಮಾನವನ ಕೂಡಿಡುವ ಬಯಕೆ ಕಾರಣ. ಇತರರಿಗಿಂತ ತಾನು ಉತ್ತಮನೆಂಬ ಅಹಂಕಾರ ಅವನಲ್ಲಿ ಸಹಜವಾಗಿರಬೇಕಾದ ಮಾನವೀಯತೆಯನ್ನು ನಾಶಮಾಡುತ್ತಿವೆ. ಆ ಮಾನವೀಯ ಅಂತಃಕರಣ ಇಲ್ಲದಿರುವುದರಿಂದಲೇ ಅವರು ಅಸಹಾಯಕರ, ಮುಗ್ಧರ ಸೂರ್ಯನನ್ನು ಯಾವ ನಾಚಿಕೆಯಿಲ್ಲದೆ ತಿನ್ನುತ್ತಿದ್ದಾರೆ.

ಈ ನೆಲಭಕ್ತಕರು ನಗರ ನಿರ್ಮಾಣದ ದಂಧೆಯಲ್ಲಿ ಉಂಟುಮಾಡುತ್ತಿರುವ ಸಾಮಾಜಿಕ ಅನಿಷ್ಟಗಳು ಅಪಾರ. ತಮ್ಮ ನಾಗರಿಕತೆಯ ನಿರ್ಮಾಣದ ದಾಹದಲ್ಲಿ ಹಸಿರುಹನನ ನಿರಂತರವಾಗಿರುವಂತೆ ನೋಡಿಕೊಂಡು ಸಿಮೆಂಟು-ಗಾಜುಗಳ ಶಾಖ ಭವನಗಳನ್ನು ಅನಾವರಣ ಮಾಡಿ- ಪ್ರಕೃತಿ ರಮಣೀಯತೆಯ ಪ್ರಶಾಂತತೆಯನ್ನು, ತಂಗಾಳಿಯ ಅಮೃತ ಸಿಂಚನವನ್ನು ಆಪೋಶನ ತೆಗೆದುಕೊಂಡಿದ್ದಾರೆ. ಕೃತಕ ಗಾಳಿ, ಕೃತಕ ತಂಪು ವಾತಾವರಣದ ಮೂಲಕ ಪರಿಸರಕ್ಕೆ ಅಪಾರ ಹಾನಿಯನ್ನು ತಂದೊಡ್ಡಿದ್ದಾರೆ. ಅಷ್ಟೇ ಅಲ್ಲ, ಇವರ ನಗರ ನಿರ್ಮಾಣದ ಕೈಂಕರ್ಯದಲ್ಲಿ ದುಡಿದ ಕೂಲಿ ಕಾರ್ಮಿಕರು, ಅನಂತರ ಇವರ ಮನೆ, ಕಛೇರಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾಗಾರರು ಎರಡನೆಯ ದರ್ಜೆಯ ಪ್ರಜೆಗಳನ್ನಿಸಿಕೊಂಡು ಕೊಳೆಗೇರಿಗಳಲ್ಲಿ ಅತ್ಯಂತ ಹೀನಾಯವಾಗಿ ಕೀಟಗಳಂತೆ- ಗಾಳಿ ನೀರು ಬೆಳಕುಗಳಂಥ ಅನಿವಾರ್ಯ ಅವಶ್ಯಕತೆಗಳಿಲ್ಲದೆ ಜೀವನ ಸಾಗಿಸಬೇಕಾದ ಸ್ಥಿತಿ ಬಂದೊದಗಿದೆ. ಪ್ರಜಾಸತ್ತೆಯ ಆವರಣದಲ್ಲಿ ನವ ಗುಲಾಮಗಿರಿಯ ಜಗತ್ತು ಮತ್ತು ಚರಿತ್ರೆಯ ಮುಂದುವರಿಂದ ಶೋಷಕ ಜಗತ್ತು- ಏಕಕಾಲದಲ್ಲಿ ಚಾಲ್ತಿಯಲ್ಲಿರುವಂಥ ಸ್ಥಿತಿಗೆ ನಮ್ಮ ನಗರಗಳು ರೂಪಕವಾಗಿವೆ.

ಈ ಉಳ್ಳವರ ದಬ್ಬಾಳಿಕೆಯನ್ನು ವಿಚಾರವಂತರು, ವಿವೇಕಿಗಳು ಚರಿತ್ರೆಯ ಉದ್ದಕ್ಕೂ ಪ್ರತಿರೋಧಿಸುತ್ತಲೇ ಬಂದಿದ್ದಾರೆ. ಶ್ರೀಮಂತಿಕೆಯು ಒಂದೆಡೆ ಕ್ರೋಧೀಕರಣವಾಗಿದಂತೆ, ಆರ್ಥಿಕ ಸಮಾನತೆಯ ಆಧಾರದ ಮೇಲೆ ಬದುಕು ನಿರಾಳವಾಗಿ ಹರಡಿಕೊಳ್ಳುವಂತೆ ಆಗಬೇಕು. ಈ ಬಗೆಯ ಕನಸು ನಮ್ಮ ನಿಮ್ಮೆಲ್ಲರ ಎದೆಯಲ್ಲಿ ಸದಾ ಅನುರಣಿತವಾಗಿದ್ದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ.

■ ಶಿಕಾಕು

ಮಾತೇ ಮತ್ತು

- ★ ನನಗೆ ಹೆಚ್ಚು ಹೊತ್ತು ಆಡುವುದೆಂದರೆ ತುಂಬಾ ಖುಷಿ. ಆದ್ದರಿಂದಲೇ ನನಗೆ ರನ್ ಗಳಿಸಲು ಸಾಧ್ಯ. -ರಾಹುಲ್ ದ್ರಾವಿಡ್
- ★ ಧನವನ್ನು ಸಂಪಾದಿಸುವುದು ಕಷ್ಟ. ಸಂಪಾದಿಸಿದಾಗ ಇಟ್ಟುಕೊಳ್ಳುವುದು ಮತ್ತು ಕಷ್ಟ. ಅದನ್ನು ಕಳೆದುಕೊಳ್ಳುವುದು ಸಾವಿನಂತೆ! ಆದ್ದರಿಂದ ಅದನ್ನು ಕುರಿತು ಚಿಂತಿಸಬಾರದು. -ಒತೋಪದೇಶ
- ★ ದೋಷ ವರಿಗೆ ದೃಢವಾದ ಮನಸ್ಸಿರುತ್ತದೆ. ಅಲ್ಲರಿಗೆ ಅನೇಕ ಅಪೇಕ್ಷೆಗಳಿರುತ್ತವೆ. -ಚೀನಾ ಗಾಡೆ
- ★ ದ್ವೇಷ ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮ ಅವನ್ನು ಮರೆ ಮಾಡುತ್ತದೆ. -ಐರಿಶ್ ಗಾಡೆ
- ★ ಪಾಪಿ ಧನಿಕ ಮೆರಗು ಕಟ್ಟಿದ ಮಣ್ಣು; ಭಕ್ತಿ ಉಳ್ಳ ಬಡವ ಮಣ್ಣು ಮೆತ್ತಿದ ಹೊನ್ನು. -ಸಾದಿ, ಗುಲಿಸ್ತಾನ್
- ★ ಗಾಳಿಯ ಕೊರಡಿ ಎಂದು ಪ್ರತ್ಯೇಕ ಕೊರಡಿ ಇಲ್ಲ. ಎಲ್ಲ ಕೊರಡಿಗಳಿಗೂ ಗಾಳಿ ಬೇಕು. ಹಾಗೆಯೇ ಧರ್ಮ ಎಂಬುದು ಪ್ರತ್ಯೇಕ ವಿಷಯವಲ್ಲ. ಎಲ್ಲ ವ್ಯವಹಾರದಲ್ಲೂ ಧರ್ಮ ಬೇಕು. -ವಿನೋಬಾ ಭಾವೆ
- ★ ನಿಜವಾದ ದೊಡ್ಡ ಮನುಷ್ಯನಿಗೆ ತನಗಿಂತ ಘನವಾದ ವಿಷಯಗಳು ಯಾವಾಗಲೂ ತಿಳಿದಿರುತ್ತವೆ. -ಹ್ಯಾಸ್ಸಿಟ್
- ★ ಅರಸಿಗೊಂದು ಆಳಿಗೊಂದು ಧರ್ಮವಿಲ್ಲ. -ತರಾಸು
- ★ ಧ್ಯಾನವು ಅನಂತ ಆನಂದಕ್ಕೆ ಇರುವ ಬಾಗಿಲು. -ಸ್ವಾಮಿ ವಿವೇಕಾನಂದ
- ★ ದೊಡ್ಡವರ ಕೆಲಸದಲ್ಲಿ ಭಾಗ ಸಿಕ್ಕಬಹುದು; ಆದರೆ ಫಲದಲ್ಲಿ ಸಿಕ್ಕಲಾರದು. -ಈಸೋಪ್
- ★ ಅಸ್ಪೃಶ್ಯತಾ ನಿವಾರಣೆ ಮತ್ತು ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ. -ಬಿ.ಆರ್. ಅಂಬೇಡ್ಕರ್
- ★ ನಡತೆ ಎಂದರೆ ಜೀವನದ ಮುಕ್ಕಾಲು ಪಾಲು ಎಂದೇ ಅರ್ಥ. -ಮ್ಯಾಥು ಆರ್ನಾಲ್ಡ್